

## II – PUC – MODEL QUESTION PAPER 2021-2022

### HOME SCIENCE – 67.

Time : 3 Hrs 15 Min (Total No of Question -49)

Max Marks : 70

(English Version)

---

#### **Instructions :**

- i) This question paper consists of four parts A.B.C. and D.
- ii) All the parts are compulsory.
- iii) The answers should be written completely either in English or Kannada.

#### **PART – A**

**I) Answer any TEN the following questions.**

**1x10=10**

- 1) Define Savings.
- 2) Name the qualities of colour.
- 3) Mention the primary colours.
- 4) List the elements of art.
- 5) Define Texture.
- 6) Expand – BIS.
- 7) What is diet therapy ?
- 8) Define community Nutrition.
- 9) Mention the period of Early childhood.
- 10) Give the subdivisions of adolescence.
- 11) Name the direct methods of printing.
- 12) Enlist the mechanical finishes.
- 13) Mention the general factors to be considered while selecting cloths.
- 14) List any two dimensions of a community.
- 15) Define leader.

#### **PART – B**

**II) Answer any FIVE of the following questions.**

**2x5=10**

- 16) Write a note on pass Book.
- 17) Enlist the characteristics of colour.
- 18) Define Interior Decoration.

- 19) Mention the rights of a consumer.
- 20) Enlist the problems of a consumer.
- 21) What is soft diet ?
- 22) Define meal planning.
- 23) List the national level nutrition related programmes.
- 24) Write a note on “Ksheera Bhagya”.
- 25) Classify finishes..

### PART – C

**III) Answer any FIVE of the following questions.**

**3x5=15**

- 26) Briefly explain the reasons for savings.
- 27) Draw a explain prang colour wheel.
- 28) Mention the dietary guidelines for adolescents.
- 29) Write a note on emotionac development during early childhood.
- 30) Enlist the common problems of adolescence.
- 31) Discuss the key points for selecting clothing for infants.
- 32) Write a note on programme in community.
- 33) Explain the characteristics of community development.
- 34) Write a note on role of community development worker as a Guide.
- 35) List the roles of a community development worker. Explain any one.

### PART – D

**IV) Answer any SEVEN of the following questions.**

**5x7=35**

- 36) Explain any four elements of art.
- 37) Mention the principles of design. Explain any two.
- 38) Draw and explain colour harmonies.
- 39) Name the factors affecting meal planning. Discuss any two.
- 40) Explain the food pyramid with help of a neat diagram.
- 41) Differentiate between Fluid diet and Bland diet.
- 42) Explain in detail the causes of food spoilage.
- 43) Discuss the social development of a preschool child.
- 44) Suggest the ways of handling the problems during adolescence.

- 45) Describe the characteristics of middle age.
- 46) Mention the types of chemical finishes. Explain any two.
- 47) List the methods of printing. Discuss any two.
- 48) Describe the features of Kanjivaram sarees.
- 49) Mention the types of leaders. Explain any four types of leaders.

\*\*\*\*\*

DRUEMOP

(Kannada Version)

ಸೂಚನೆಗಳು :-

- 1) ಈ ಪ್ರಶ್ನೆ ಪತ್ರಿಕೆಯಲ್ಲಿ ಎ. ಬಿ. ಸಿ. ಡಿ. ಎನ್ನುವ ನಾಲ್ಕು ವಿಭಾಗಗಳಿವೆ.
- 2) ಎಲ್ಲಾ ವಿಭಾಗಗಳು ಕಡ್ಡಾಯವಾಗಿರುತ್ತದೆ.
- 3) ಉತ್ತರಗಳು ಸಂಪೂರ್ಣವಾಗಿ ಕನ್ನಡದಲ್ಲಿ ಅಥವಾ ಇಂಗ್ಲೀಷ್‌ನಲ್ಲಿ ಇರಬೇಕು.

ವಿಭಾಗ - ಎ

I) ಈ ಕೆಳಗಿನ ಯಾವುದಾದರೂ ಹತ್ತು ಪ್ರಶ್ನೆಗಳಿಗೆ ಉತ್ತರಿಸಿ.

1x10=10

- 1) ಉಳಿತಾಯ - ವ್ಯಾಖ್ಯಾನಿಸಿ.
- 2) ವರ್ಣದ ಗುಣಗಳನ್ನು ಹೆಸರಿಸಿ.
- 3) ಮೂಲ ವರ್ಣಗಳನ್ನು ತಿಳಿಸಿ.
- 4) ಕಲೆಯ ಅಂಶಗಳನ್ನು ಪಟ್ಟಿ ಮಾಡಿ.
- 5) ಮೃದುತ್ವ ವ್ಯಾಖ್ಯಾನಿಸಿ.
- 6) BIS ವಿಸ್ತರಿಸಿ.
- 7) ಪದ್ಯದ ಚಿಕ್ಕಿತ್ತೆ ಎಂದರೇನು ?
- 8) ಸಮೂಹ ಪೌಷ್ಟಿಕತೆ ವ್ಯಾಖ್ಯಾನಿಸಿ.
- 9) ಪೂರ್ವ ಬಾಲ್ಯಾವಸ್ಥೆಯ ಅವಧಿಯನ್ನು ತಿಳಿಸಿ.
- 10) ಹದಿಹರೆಯರ ಉಪಹಂತಗಳನ್ನು ನೀಡಿ.
- 11) ಅಚ್ಚು ಹಾಕುವ ನೇರ ವಿಧಾನಗಳನ್ನು ಹೆಸರಿಸಿ.
- 12) ಯಂತ್ರದಿಂದ ನಯಸ್ಸು ಮಾಡುವ ವಿಧಾನಗಳನ್ನು ಪಟ್ಟಿ ಮಾಡಿ.
- 13) ಬಟ್ಟೆಗಳನ್ನು ಆಯ್ಕೆ ಮಾಡುವಾಗ ಗಮನಿಸಬೇಕಾದ ಸಾಮಾನ್ಯ ಅಂಶಗಳನ್ನು ತಿಳಿಸಿ.
- 14) ಸಮುದಾಯದ ಯಾವುದಾದರೂ ಎರಡು ವಿಸ್ತೀರ್ಣಗಳನ್ನು ಪಟ್ಟಿ ಮಾಡಿ.
- 15) ನಾಯಕ ವ್ಯಾಖ್ಯಾನಿಸಿ.

ವಿಭಾಗ - ಬಿ

II) ಈ ಕೆಳಗಿನ ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ.

2x5=10

- 16) ಪಾಸ್ ಬುಕ್ ಬಗ್ಗೆ ಟಿಪ್ಪಣಿ ಬರೆಯಿರಿ.
- 17) ವರ್ಣಗಳ ಗುಣಲಕ್ಷಣಗಳನ್ನು ಪಟ್ಟಿ ಮಾಡಿ.
- 18) ಗೃಹವನ್ನು ಸಜ್ಜುಗೊಳಿಸುವುದು - ವ್ಯಾಖ್ಯಾನಿಸಿ.
- 19) ಗ್ರಾಹಕರ ಹಕ್ಕುಗಳನ್ನು ತಿಳಿಸಿ.

- 20) ಗ್ರಾಹಕರ ಸಮಸ್ಯೆಗಳನ್ನು ಪಟ್ಟಿ ಮಾಡಿ.
- 21) ಮೃದು ಆಹಾರ ಎಂದರೇನು ?
- 22) ಭೋಜನ ಯೋಜನೆ - ವ್ಯಾಖ್ಯಾನಿಸಿ.
- 23) ಪೌಷ್ಟಿಕತೆಗೆ ಸಂಬಂಧಿಸಿದ ರಾಷ್ಟ್ರೀಯ ಮಟ್ಟದ ಯೋಜನೆಗಳನ್ನು ಪಟ್ಟಿ ಮಾಡಿ.
- 24) 'ಕ್ಷೀರ ಭಾಗ್ಯ' ಬಗ್ಗೆ ಟಿಪ್ಪಣಿ ಬರೆಯಿರಿ.
- 25) ನಯಸ್ಸು ಮಾಡುವುದು - ವರ್ಗೀಕರಿಸಿ

**ವಿಭಾಗ - ಸಿ**

**III) ಈ ಕೆಳಗಿನ ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ.**

**3x5=15**

- 26) ಉಳಿತಾಯ ಮಾಡಲು ಕಾರಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
- 27) ಪ್ರಾಂಗನ ವರ್ಣಚಕ್ರವನ್ನು ಚಿತ್ರದೊಂದಿಗೆ ವಿವರಿಸಿ.
- 28) ಹದಿಹರೆಯದವರಿಗೆ ಪಠ್ಯದ ಮಾರ್ಗಸೂಚನೆಗಳನ್ನು ತಿಳಿಸಿ.
- 29) ಪೂರ್ವ ಬಾಲ್ಯಾವಸ್ಥೆಯ ಬಾವನಾತ್ಮಕ ಬೆಳವಣಿಗೆಯ ಬಗ್ಗೆ ಟಿಪ್ಪಣಿ ಬರೆಯಿರಿ.
- 30) ಹದಿಹರೆಯದವರ ಸಾಮಾನ್ಯ ಸಮಸ್ಯೆಗಳನ್ನು ಪಟ್ಟಿ ಮಾಡಿ.
- 31) ನವಜಾತ ಶಿಶುಗಳಿಗೆ ಬಟ್ಟೆಗಳನ್ನು ಆಯ್ಕೆಮಾಡುವಾಗ ಗಮನಿಸಬೇಕಾದ ಮುಖ್ಯ ಅಂಶಗಳನ್ನು ಚರ್ಚಿಸಿ.
- 32) ಸಮುದಾಯದಲ್ಲಿ ಕಾರ್ಯಕ್ರಮದ ಬಗ್ಗೆ ಟಿಪ್ಪಣಿ ಬರೆಯಿರಿ.
- 33) ಸಮುದಾಯ ಬೆಳವಣಿಗೆಯ ಗುಣಲಕ್ಷಣಗಳನ್ನು ವಿವರಿಸಿ.
- 34) ಸಮುದಾಯ ಬೆಳವಣಿಗೆ ಕಾರ್ಯಕರ್ತನ ಪಾತ್ರ ಮಾರ್ಗದರ್ಶಕನಾಗಿ -ಬಗ್ಗೆ ಟಿಪ್ಪಣಿ ಬರೆಯಿರಿ.
- 35) ಸಮುದಾಯ ಬೆಳವಣಿಗೆ ಕಾರ್ಯಕರ್ತನ ಪಾತ್ರಗಳನ್ನು ಪಟ್ಟಿ ಮಾಡಿ. ಯಾವುದಾದರೂ ಒಂದನ್ನು ವಿವರಿಸಿ.

**ವಿಭಾಗ - ಡಿ**

**IV) ಈ ಕೆಳಗಿನ ಯಾವುದಾದರೂ ಏಳು ಪ್ರಶ್ನೆಗಳಿಗೆ ಉತ್ತರಿಸಿ.**

**7x5=35**

- 36) ಯಾವುದಾದರೂ ನಾಲ್ಕು ಕಲೆಯ ಅಂಶಗಳನ್ನು ವಿವರಿಸಿ.
- 37) ರಚನೆಯ ಮೂಲತತ್ವಗಳನ್ನು ತಿಳಿಸಿ. ಯಾವುದಾದರೂ ಎರಡನ್ನು ವಿವರಿಸಿ.
- 38) ವರ್ಣಗಳ ಹೊಂದಾಣಿಕೆಗಳನ್ನು ಚಿತ್ರದೊಂದಿಗೆ ವಿವರಿಸಿ.
- 39) ಭೋಜನ ಯೋಜನೆಯನ್ನು ತಯಾರಿಸುವಾಗ ಗಮನಿಸಬೇಕಾದ ಅಂಶಗಳನ್ನು ಹೆಸರಿಸಿ ಯಾವುದಾದರೂ ಎರಡನ್ನು ಚರ್ಚಿಸಿ.
- 40) ಆಹಾರ ಗೋಪುರವನ್ನು ಅಚ್ಚು-ಕಟ್ಟಾದ ಚಿತ್ರದೊಂದಿಗೆ ವಿವರಿಸಿ.
- 41) ದ್ರವ ರೂಪದ ಆಹಾರ ಪಠ್ಯಗೂ ಮತ್ತು ಮೆತ್ತಗಾದ ಆಹಾರ ಪಠ್ಯಗೂ ಇರುವ ವ್ಯತ್ಯಾಸವನ್ನು ತಿಳಿಸಿ.
- 42) ಆಹಾರ ಕೆಡಲು ಕಾರಣಗಳನ್ನು ಸವಿವರವಾಗಿ ವಿವರಿಸಿ.
- 43) ಶಾಲಾಪೂರ್ವ ಮಗುವಿನ ಸಾಮಾಜಿಕ ಬೆಳವಣಿಗೆಯನ್ನು ಚರ್ಚಿಸಿ.
- 44) ಹದಿಹರೆಯದಲ್ಲಿನ ಸಮಸ್ಯೆಗಳನ್ನು ಎದುರಿಸುವ ಮಾರ್ಗಗಳನ್ನು ಸೂಚಿಸಿ.

- 45) ಮದ್ಯ ವಯಸ್ಸಿನ ಗುಣಲಕ್ಷಣಗಳನ್ನು ವರ್ಣಿಸಿ.
- 46) ರಾಸಾಯನಿಕಗಳಿಂದ ನಯಸ್ಸು ಮಾಡುವ ವಿಧಾನಗಳನ್ನು ತಿಳಿಸಿ. ಯಾವುದಾದರೂ ಎರಡನ್ನು ವಿವರಿಸಿ.
- 47) ಅಚ್ಚು ಹಾಕುವ ವಿಧಾನಗಳನ್ನು ಪಟ್ಟಿಮಾಡಿ. ಯಾವುದಾದರೂ ಎರಡನ್ನು ಚರ್ಚಿಸಿ.
- 48) ಕಾಂಜೀವರಂ ಸೀರೆಗಳ ಗುಣಲಕ್ಷಣಗಳನ್ನು ವರ್ಣಿಸಿ.
- 49) ನಾಯಕರ ವಿಧಗಳನ್ನು ತಿಳಿಸಿ. ಯಾವುದಾದರೂ ನಾಲ್ಕು ವಿಧದ ನಾಯಕರನ್ನು ವಿವರಿಸಿ.

DRUEMOP

DRUEMOQ

**BLUE PRINT**  
**II-PUC. HOME SCIENCE – 67**  
**MODEL QUESTION PAPER 2021-2022**

Sl No	UNITS	Hours	Knowledge				Understanding				Application				Skill				Total marks
			1	2	3	5	1	2	3	5	1	2	3	5	1	2	3	5	
1	Savings	06	1					1					1						06
2	Fundamental of Interior Decoration	14	1	1		1	1	1	1	1			1	1				1	26
3	Consumer Education	04	1	1								1							05
4	Meal planning	14	1		1	1		1		1		1		1					23
5	Food storage	04				1													05
6	Community Nutrition	06	1	1				1											05
7	Childhood years	09	1						1	1									09
8	Adolescence	09	1							1				1					09
9	Adulthood	06								1									05
10	Wet processing for textiles	14	1	1		1	1											1	14
11	Traditional Textiles of India	06																1	05
12	Selection of clothing	04	1							1									04
13	Extension Education for community development	08	1							1			1						07
14	Role of extension worker in community development	08			1								1						06
15	Leadership in Extension	08	1			1													06
	<b>TOTAL</b>		11	08	06	25	02	08	15	15	01	04	09	15	01	-	-	15	
		<b>120</b>	<b>50</b>				<b>40</b>				<b>29</b>				<b>16</b>				<b>135</b>



DRUEMOQ